



ಸರಿಯಾದದ್ದನ್ನೇ ತಿನ್ನಿ

ನೀವು ಸರಿಯಾದದ್ದನ್ನೇ ಸೇವಿಸಿದರೆ ಕಡಿಮೆ ತಿನ್ನುವ ಅಗತ್ಯವಿಲ್ಲ.

ನೈಸರ್ಗಿಕವಾದದ್ದನ್ನೇ ಸೇವಿಸಿ.



ಪ್ಯಾಕ್ ಅನ್ನು ತೆರೆದ ತಕ್ಷಣ ಎಣ್ಣೆಯನ್ನು ಭದ್ರವಾದ ಮುಚ್ಚಳವಿರುವ ಪಾತ್ರೆಗೆ ವರ್ಗಾಯಿಸಿ.